

## ಸುತ್ತೋಲೆ

**ವಿಷಯ:** 2024-25 ನೇ ಸಾಲಿನ ಪಿಹೆಚ್.ಡಿ. ಕೋರ್ಸ್ ವರ್ಕ್ ವೇಳಾಪಟ್ಟಿಯ ಕುರಿತು.

**ಉಲ್ಲೇಖ:** 1. ಪಿಹೆಚ್.ಡಿ. ಪ್ರವೇಶಾತಿಯ ಅಧಿಸೂಚನೆ ಸಂಖ್ಯೆ: ಬಿಸಿಯು/ಪ.ವಿ.II/ಪಿಹೆಚ್.ಡಿ./ಪ್ರವೇಶ/2023-24  
ದಿನಾಂಕ: 13.03.2024

2. ಮಾನ್ಯ ಕುಲಪತಿಯವರ ಅನುಮೋದನೆ ದಿನಾಂಕ: 29.03.2025

\*\*\*\*\*

ಬೆಂಗಳೂರು ನಗರ ವಿಶ್ವವಿದ್ಯಾಲಯದ 2024-25ನೇ ಸಾಲಿನಲ್ಲಿ ವಿವಿಧ ಅಧ್ಯಯನ ವಿಭಾಗಗಳಲ್ಲಿ ಮತ್ತು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಲ್ಲಿ ವಿವಿಧ ವಿಷಯಗಳಲ್ಲಿ ಸಂಶೋಧನಾರ್ಥಿಯಾಗಿ ತಾತ್ಕಾಲಿಕವಾಗಿ ನೋಂದಣಿಯಾಗಿರುವ ಎಲ್ಲರು ಕಡ್ಡಾಯವಾಗಿ ಕೋರ್ಸ್‌ವರ್ಕ್ ಮಾಡಬೇಕಾಗಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿಯು ಈ ಕೆಳಕಂಡಂತಿದ್ದು, ಇದನ್ನು ತಪ್ಪದೆ, ಎಲ್ಲಾ ಮುಖ್ಯಸ್ಥರುಗಳು / ಪ್ರಾಂಶುಪಾಲರುಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಅನುಸರಿಸಬೇಕಾಗಿದೆ.

2024-25 ನೇ ಸಾಲಿನ ಪಿಹೆಚ್.ಡಿ. ಕೋರ್ಸ್‌ವರ್ಕ್ ವೇಳಾಪಟ್ಟಿ ಕೆಳಕಂಡಂತಿರುತ್ತದೆ.

ಕ್ರ. ಸಂ	ವಿವರ	ದಿನಾಂಕಗಳು
01.	Commencement of Course Work Classes	07.04.2025
02.	End of Coursework Classes	08.09.2025
03.	Submission of Internal Assessment Marks of the candidates by the Chairman / Co-ordinator of the Department to the Registrar (Evaluation)	On or before 16.09.2025
04.	Ph.D. Coursework Examination Dates	22.09.2025 to 25.09.2025
05.	Evaluation of Answer Scripts	On or before 18.10.2025
06.	Announcement of results	On or before 10.11.2025
07.	Last Date for submission of application for confirmation of registration and synopsis by the candidates to the Department	15.12.2025
08.	Last date to Conduct Doctoral Committee Meeting & pre-Registration Colloquium *	30.12.2025
09.	Last Date to conduct BoS Meeting *	
10.	Notification of confirmation of registration by the Registrar (Evaluation)	30.01.2026

ಕೋರ್ಸ್‌ವರ್ಕ್ ಅನ್ನು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳಲ್ಲಿ ಹಾಗೂ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಲ್ಲಿ ನಡೆಸಲಾಗುವುದು.

ವಿಭಾಗಗಳ ಮತ್ತು ಸಂಶೋಧನಾ ಕೇಂದ್ರಗಳ ಮುಖ್ಯಸ್ಥರುಗಳು ಅರೆಕಾಲಿಕ (Part Time) ಸಂಶೋಧನಾ ವಿದ್ಯಾರ್ಥಿಗಳು, ಅವರು ಕೆಲಸ ಮಾಡುವ ಸಂಸ್ಥೆಗಳ ಮುಖ್ಯಸ್ಥರುಗಳಿಂದ No Objection Certificate ಪಡೆದು ಸಲ್ಲಿಸುವಂತೆ ಸೂಚಿಸಬೇಕೆಂದು ತಿಳಿಸಲಾಗಿದೆ.

ಕೋರ್ಸ್‌ವರ್ಕ್ ನಡೆಯುವ ಸ್ನಾತಕೋತ್ತರ ವಿಭಾಗಗಳು / ಕಾಲೇಜುಗಳು / ಕೋರ್ಸ್‌ವರ್ಕ್ ಸಂಯೋಜನಾಧಿಕಾರಿಗಳು ಈ ಕೆಳಕಂಡಂತಿದೆ.

Sl. No.	Department	Course Co-Ordinator
1.	Kannada	The Principal, Government Arts College
2.	English	Dr. Thandava Gowda T. N., Dept. of English, BCU
3.	Economics	The Principal, Mount Carmel College
4.	French	Dr. Jyothi Venkatesh, Dept. of Global Language, BCU
5.	History	The Principal, Government, Arts College
6.	Bio-Chemistry	Dr. Devaraj V. R., Dept. of Bio-Chemistry
7.	Physics	The Principal, MP Birla Institute of Fundamental Research
8.	Mathematics	Dr. Medha Itagi Huilgol, Dept. of Mathematics, BCU
9.	Psychology	The Principal, Mount Carmel college
10.	Computer Science	The Principal, Jyothi Nivas College
11.	Botany	The Principal, Mount Carmel college
12.	Food Science & Nutrition	The Principal, Mount Carmel college
13.	Life Science	The Principal, Mount Carmel college
14.	Bio-Technology	The Principal, M. S. Ramaiah College
15.	Management	Dr. Nirmala M., Dept. of BCUSMS, BCU
16.	Commerce	Dr. Jalaja K. R., Dept. of Commerce, BCU
17.	Education	The Principal, R.V. Teachers College

- ಸಂಬಂಧಪಟ್ಟ ವಿಭಾಗಗಳ ಮುಖ್ಯಸ್ಥರು ಹಾಗೂ ಸಂಶೋಧನಾ ಕೇಂದ್ರಗಳ ಪ್ರಾಂಶುಪಾಲರು ಕೋರ್ಸ್‌ವರ್ಕ್ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಕೋರಿದೆ.

ಕೋರ್ಸ್‌ವರ್ಕ್ ಭೋಧನಾ ವಿಷಯಗಳು, ವಿಷಯನಾರು ಭೋಧನಾ ಸಮಯ (Contact Hours) ಪರಿಷ್ಕಾ ಮತ್ತು ಇತರೆ ಅಂಕಗಳ ನಿಯಮಾವಳಿಗಳು ಇತ್ಯಾದಿ ವಿವರಗಳನ್ನು ಪ್ರತ್ಯೇಕವಾಗಿ ಈ ಸುತ್ತೋಲೆಯೊಂದಿಗೆ ಕಳುಹಿಸಲಾಗಿದ್ದು, ಬೆಂಗಳೂರು ನಗರ ವಿಶ್ವವಿದ್ಯಾಲಯದ ವೆಬ್‌ಸೈಟ್ [www.bcu.ac.in](http://www.bcu.ac.in) ನಲ್ಲಿ ಲಭ್ಯವಿರುತ್ತದೆ ಇಲ್ಲಾ ವಿಭಾಗದ ಮುಖ್ಯಸ್ಥರು, ಸಂಶೋಧನಾ ಕೇಂದ್ರಗಳ ಮುಖ್ಯಸ್ಥರುಗಳು, ಸಂಶೋಧನಾ ಮಾರ್ಗದರ್ಶಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಕೋರ್ಸ್‌ವರ್ಕ್ ನಿಯಮಾವಳಿಯನ್ನು ಗಮನಿಸತಕ್ಕದ್ದು ಹಾಗೂ ನಿಯಮಾಪನಗಳನ್ನು ಚಾಚೂ ತಪ್ಪದೇ ಪಾಲಿಸತಕ್ಕದ್ದು, ನಿಯಮಾವಳಿಯನ್ನು ಮೀರಿ ಯಾವುದೇ ಲೋಪದೋಷಗಳನ್ನು ಎಸಗಿದರೆ, ಅದಕ್ಕೆ ಸಂಬಂಧಪಟ್ಟವರೇ ಜವಾಬ್ದಾರರಾಗುತ್ತಾರೆ. ಸದರಿ ನೋಂದಾಣಿಯಾಗಿರುವ ಸಂಶೋಧನಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್.ಡಿ. ನಿಯಮಾವಳಿಗಳನ್ನು ಅನುಸರಿಸುತ್ತವೆ.

*(Handwritten Signature)*  
20/3

ಕುಲಸಚಿವರು (ಮೌಲ್ಯಮಾಪನ)  
ಕುಲಸಚಿವರು (ಮೌಲ್ಯಮಾಪನ)  
ಬೆಂಗಳೂರು ನಗರ ವಿಶ್ವವಿದ್ಯಾನಿಲಯ  
ಸೆಂಟ್ರಲ್ ಕಾಲೇಜ್ ಕ್ಯಾಂಪಸ್  
ಬೆಂಗಳೂರು - 560 001

**ಪ್ರತಿಗಳು:**

1. ಸಂಬಂಧಪಟ್ಟ ಸಂಶೋಧನಾ ಕೇಂದ್ರದ ಪ್ರಾಂಶುಪಾಲರು / ಸಂಶೋಧನಾ ಅಭ್ಯರ್ಥಿಗಳಿಗೆ.
2. ಆಪ್ತ ಕಾರ್ಯದರ್ಶಿ, ಕುಲಪತಿಗಳು/ ಕುಲಸಚಿವರು, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಬೆಂಗಳೂರು.
3. ವಿಶ್ವಾಧಿಕಾರಿಗಳು, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಬೆಂಗಳೂರು - 01.
4. ಕಛೇರಿ ಪ್ರತಿ.

## **EXTRACT OF THE PH.D. COURSE WORK, RULES AND REGULATIONS OF BANGALORE UNIVERSITY**

- 10.1 All the provisionally registered candidates shall complete the course work in the University PG Departments / University constituent college / recognised research centers – where the research supervisor is working. The Course work is mandatory and shall be treated as a prerequisite for Ph.D. preparation.
- 10.2 All the provisionally registered candidates shall take up the course work in the University PG Department / recognised research centers as detailed below:
- 10.2.1 Both the full time and part time candidates have to complete the course work in one semester, on a full time basis
- 10.2.2 In the case of full time course work, the candidates shall take papers I, II, III & IV complete the requirements of internal assessment / attend the comprehensive viva examination / work on the research proposal under the supervision of the research supervisor – all in one semester.
- 10.2.3 In the case of part time course work, the candidates shall take papers I, II, III & IV complete the requirements of internal assessment / attend the viva-voce examinations all in the first semester, along with the full time course work candidates. This is mandatory.
- In the second semester the part time course work candidates shall prepare and submit the research proposal under the supervision of the research supervisor.
- 10.3 The University PG Departments / recognised research centers – where the candidate is pursuing research – shall conduct the course work as per the provisions prescribed in clauses 10.1 – 10.10.
- 10.4 Candidates already holding M.Phil. Degree through regular mode and admitted to the Ph.D. programme and who have already completed the course work in M.Phil. are exempted from the course work. The exemption shall be granted by the RAC, provided the topic of the M.Phil. dissertation and proposed research work are in the same field. All other candidates admitted to the Ph.D. programme shall be required to complete the Ph.D. course work as prescribed in Clause 10.5
- 10.5 The pattern of the Course Work.

The Credit assigned to the Ph.D. course work shall be minimum of 08 credits and maximum of 16 credits, as per UGC notification May 5, 2016, Clause 7

## The Pattern of Course Work for the Ph.D. Programme.

Sl. No.	Name of the Course	Contact Hours per Week & Exam Hours	Maximum Marks			Credits
			Continuous Assesment	Course-end Examination	Total	
01	Paper – I Research Methodolgy	03 Hrs	30	70	100	04
02	Paper – II Cognate / Core Subject	03 Hrs	30	70	100	04
03	Paper – III Field of Specialization	03 Hrs	30	70	100	04
04	Paper – IV Research and Publication Ethics (RPE)	1.5 Hrs	15	35	50	02
		<b>Comprehensive Viva</b>	-	50	50	02
		<b>Total</b>	<b>105</b>	<b>295</b>	<b>400</b>	<b>16</b>

10.6 The Course Work for Ph.D. Programme shall comprise of three papers of 100 marks each and one paper for 50 marks, viz, paper-1 Reaserach Methodology, Paper – II Cognate / core subject and Paper – III Field of Specialization and Paper – IV Research and Publication Ethics (RPE). In addition to this, a candidate shall also work to prepare the Research Proposal under the supervision of the research supervisor. There shall also be a comprehensive viva for 50 marks. The internal / continous assesment will be 30 marks for each paper in the first three papers and 15 marks for the forth paper.

10.7 Papers - I, II and IV are common for all the research candidatdes in a particular Department / Subject / Displine.

Paper – III shall be common for all the research candidates working under a particular Research Supervisor.

10.8 Each paper shall have 48 contact hours. Classes for Papers – I and II shall be arranged by the Chairperson of the University PG Department / Principal of an constituent college / Head of the recognised Research Centr and Paper – III by the concerned research supervisor paper IV for 50 marks of 30 Hrs teaching. Both the full time and part time candidates shall attend a minimum of 75% of the classes in each paper, to be eligible to appear for the course-end examination.

- 10.9 The Candidates who fail to attend a minimum of 75% of the classes in each of the papers:
- 10.9.1 Shall not be eligible to appear for the course-end examination.
  - 10.9.2 Shall not obtain the confirmation of registration for the Ph.D. Programme.
  - 10.9.3 Such candidates shall be given only one more chance to attend the classes and complete the course work. This shall be done along with the Ph.D. candidates who will be admitted in the next batch.
  - 10.9.4 If the candidate fails in this examination, the provisional Registration shall stand cancelled.
- 10.10 Continous assessmet marks of the course work shall be awarded by the teachers for each paper based on the following criteria: (a) Assignments – 5 marks, (b) Review of Literature – 5 marks, (c) Seminar – 10 marks and (d) Test – 10 marks.
- 10.11 The concerned Board of Studies (PG) shall prepare and approve the course inputs for each of the three papers.
- 10.12 There shall be a Board of Examiners (Ph.D.) which will be constituted by the Registrar (Evaluation) based on the panel of examiners approved by the Board of Studies.
- 10.13 The Chairperson of the University P.G. Department shall get the requisite number of question papers set, get them approved by BOE, send them to the Registrar (Evaluation) and arrange for the evaluation of answer scripts. The Chaiperson of the University P.G. Department shall arrange to conduct the course work examination for all the candidates viz., those attached to the University PG Department / recognised research centers. The course-end examination shall take place in the University P.G. Department.
- 10.14 The Cousre-end Examination will be three-hour duration (70 marks per paper). Each answer script of the Course-end examination shall be coded and assessed by two examiners preferably one internet course teacher and another external. The marks awarded to the answer script shall be the average of these two evaluations.
- 10.15. If the difference in the marks between the two evaluation exceeds 20% then it shall be assessed by a third examiner (an internal examiner who has not valued this paper earlier). The marks awarded by the third examiner shall be final.

10.16 Marks for the three course work paper, the internal assessment and the viva-voce examination shall be finalized and communicated to the Registrar (Evaluation) within one month after the course-end examination. Results shall be announced within twenty days thereafter.

11 **MINIMUM PASS MARKS AND SUPPLEMENTARY EXAMINATION FOR COURSE WORK**

11.01 Minimum for pass in each written paper shall be 50% in the course end examination and 55% in aggregate. This includes the course and examination marks, the viva voce examination marks and the continuous assessment marks. However there shall be no minimum for comprehensive viva. But every candidate shall compulsorily attend the comprehensive viva examination which will be held in the University PG department.

11.02 The results shall be declared on the basis of marks secured by the candidate in all three papers, the internal / continuous assessment and comprehensive viva examination.

11.03 Failed candidates shall be allowed to take only one supplementary examination along with the next batch students. No further attempts will be allowed. In case the candidate fails even in the supplementary examination, the provisional registration will stand cancelled.